



0602

**Sixth Semester of Three Year LL.B. Examination, June/July 2012
TAXATION (Course – II)**

Duration : 3 Hours

Max. Marks : 100

Instructions : 1. Answer all five Questions.

2. Figures to the right indicate marks.

3. Answer should be written **completely** either in **English** or **Kannada**.**ಸೂಚನೆಗಳು :**

1. ಎಲ್ಲಾ ಐದು ಪ್ರಶ್ನೆಗಳಿಗೆ ಉತ್ತರಿಸಿ.

2. ಬಲಬದಿಯ ಸಂಖ್ಯೆಗಳು ಅಂಕಗಳಾಗಿವೆ.

3. ಉತ್ತರಗಳನ್ನು ಸಂಪೂರ್ಣವಾಗಿ ಕನ್ನಡ ಅಥವಾ ಇಂಗ್ಲೀಷ್‌ನಲ್ಲಿ ಬರೆಯಬೇಕು.

UNIT – I

Q. No. 1. (a) What is meant by exempted income ? Give fifteen examples of such income.

Marks : 15

ತೆರಿಗೆ ವಿನಾಯಿತಿ ಆದಾಯ ಎಂದರೇನು ? ಅಂತಹ ಆದಾಯದ ಹದಿನೈದು ಉದಾಹರಣೆಗಳನ್ನು ಕೊಡಿರಿ.

OR/ಅಥವಾ

Explain which incomes are included under the head Income from "other sources".

“ಇತರೆ ಆದಾಯಗಳು” ಇದರ ಅಡಿಯಲ್ಲಿ ಯಾವ ಆದಾಯಗಳನ್ನು ಸೇರಿಸಬಹುದು ಎಂಬುದನ್ನು ವಿವರಿಸಿರಿ.

(b) 'A' resident in India, receives Rs. 6 lakhs from Agricultural land situated in Sri Lanka. How this income is treated under the Income Tax Act ?

Marks : 5

‘ಎ’ ಭಾರತದ ಸಾಧಾರಣ ನಿವಾಸಿಯಾಗಿದ್ದು, ಶ್ರೀಲಂಕಾದಲ್ಲಿರುವ ಕೃಷಿಭೂಮಿಯಿಂದ 6 ಲಕ್ಷ ರೂಪಾಯಿಗಳನ್ನು ಸ್ವೀಕರಿಸಿದ್ದಾನೆ. ಈ ಹಣವನ್ನು ಆದಾಯ ತೆರಿಗೆ ಅಧಿನಿಯಮದಡಿಯಲ್ಲಿ ಹೇಗೆ ಪರಿಗಣಿಸಲಾಗುವುದು ?

OR/ಅಥವಾ

Write a note on short term capital gain.

ಅಲ್ಪಕಾಲೀನ ಬಂಡವಾಳ ಲಾಭದ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.

P.T.O.



UNIT – II

- Q. No. 2. (a) Discuss the provisions of Income Tax Act, relating Appeal to the Income Tax Appellate tribunal.

Marks : 15

ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮೇಲ್ಮನವಿ ಸಲ್ಲಿಸಲು ಇರುವ ಆದಾಯ ತೆರಿಗೆ ಅಧಿನಿಯಮದ ಉಪಬಂಧಗಳನ್ನು ಚರ್ಚಿಸಿರಿ.

OR/ಅಥವಾ

“Certain assets of others are included for determining the Net wealth of an Individual under the Wealth Tax Act”. Elucidate.

ಸಂಪತ್ತು ತೆರಿಗೆ ಅಧಿನಿಯಮದಡಿಯಲ್ಲಿ ಒಬ್ಬ ವ್ಯಕ್ತಿಯ ನಿವ್ವಳ ಸಂಪತ್ತನ್ನು ಕಂಡು ಹಿಡಿಯುವಾಗ ಬೇರೆಯವರ ಕೆಲವು ಆಸ್ತಿಗಳ ಮೌಲ್ಯವನ್ನು ಸೇರಿಸಲಾಗುವುದು. ವಿಶದೀಕರಿಸಿ.

- (b) Write a note on Refund of Tax (I. T. Act).

Marks : 5

ತೆರಿಗೆ ಮರುಪಾವತಿ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ (ಆ. ತೆ. ಅಧಿನಿಯಮ).

OR/ಅಥವಾ

Comment on Revision powers of Commissioner. (I. T. Act).

ಆಯುಕ್ತರ ಪುನರೀಕ್ಷಣಾ ಅಧಿಕಾರವನ್ನು ಟೀಕಿಸಿರಿ (ಆ.ತೆ. ಅಧಿನಿಯಮ).

UNIT – III

- Q. No. 3. (a) Explain the provisions relating to valuation of Excisable goods for the purpose of charging Excise duty.

Marks : 15

ಅಬಕಾರಿ ಸುಂಕವನ್ನು ವಿಧಿಸುವ ಉದ್ದೇಶಕ್ಕಾಗಿ ಅಬಕಾರಿ ಸರಕುಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಇರುವ ಉಪಬಂಧಗಳನ್ನು ವಿವರಿಸಿರಿ.

OR/ಅಥವಾ

“Duties specified in the schedule to the Central Excise Tariff Act, 1985 shall be levied”. Explain.

“ಕೇಂದ್ರ ಅಬಕಾರಿ ಆಮದು ರಫ್ತು ಸುಂಕ ಅಧಿನಿಯಮ 1985ರ ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಿದಂತೆ ಸುಂಕಗಳನ್ನು ವಿಧಿಸಬೇಕು.” ವಿವರಿಸಿರಿ.

- (b) Write a note on manufacture.

Marks : 5

ತಯಾರಿಕೆ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.

OR/ಅಥವಾ

Make a note on Registration of certain persons.

ಕೆಲವು ವ್ಯಕ್ತಿಗಳ ನೋಂದಣಿ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.

**UNIT – IV**

- Q. No. 4. (a) Discuss the provisions under the Customs Act relating to Dutiable goods and valuation of goods.

Marks : 15

ಸೀಮಾ ಸುಂಕ ಅಧಿನಿಯಮದಡಿಯಲ್ಲಿ ಸುಂಕ ವಿಧಿಸಬಹುದಾದ ಸರಕುಗಳು ಮತ್ತು ಸರಕುಗಳ ಮೌಲ್ಯಮಾಪನದ ಬಗ್ಗೆ ಇರುವ ಉಪಬಂಧಗಳನ್ನು ಚರ್ಚಿಸಿರಿ.

OR/ಅಥವಾ

Explain the provisions relating to Assessment of duty under the Customs Act.

ಸೀಮಾ ಸುಂಕ ಅಧಿನಿಯಮದಡಿಯಲ್ಲಿ ಸುಂಕ ನಿರ್ಧರಣೆ ಬಗ್ಗೆ ಇರುವ ಉಪಬಂಧಗಳನ್ನು ಚರ್ಚಿಸಿರಿ.

- (b) Write a note on appointment and powers of Customs Officers.

Marks : 5

ಸೀಮಾ ಸುಂಕ ಅಧಿಕಾರಿಗಳ ನೇಮಕಾತಿ ಮತ್ತು ಅಧಿಕಾರಗಳ ಬಗ್ಗೆ ಒಂದು ಟಿಪ್ಪಣಿ ಮಾಡಿರಿ.

OR/ಅಥವಾ

Explain goods and prohibited goods (Customs Act).

ಸರಕುಗಳು ಮತ್ತು ನಿಷೇದಿತ ಸರಕುಗಳನ್ನು ವಿವರಿಸಿ (ಸೀಮಾಸುಂಕ ಅಧಿನಿಯಮ).

UNIT – V

- Q. No. 5. (a) Briefly explain the provisions relating to Registration of Dealer Under the C.S.T. Act.

Marks : 15

ಕೇ. ಮಾ. ತೆ. ಅಧಿನಿಯಮದಡಿಯಲ್ಲಿ ವರ್ತಕನ ನೋಂದಣಿಗೆ ಸಂಬಂಧಿಸಿದಂತೆ ಇರುವ ಉಪಬಂಧಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ.

OR/ಅಥವಾ

When is a sale or purchase of goods said to be sale or purchase made in the course of Export or Import under the C. S. T. Act ?

ಕೇ. ಮಾ. ತೆ. ಅಧಿನಿಯಮದಡಿಯಲ್ಲಿ ಸರಕುಗಳ ಮಾರಾಟ ಅಥವಾ ಖರೀದಿಯು ನಿರ್ಯಾತ ಅಥವಾ ಆಯಾತದ ಹಾದಿಯಲ್ಲಿ ಆದ ಮಾರಾಟ ಅಥವಾ ಖರೀದಿಯೆಂದು ಯಾವಾಗ ಹೇಳಲಾಗುತ್ತದೆ ?

- (b) Discuss on determination of turn over (C. S. T.).

Marks : 5

ವಹಿವಾಟನ್ನು ಕಂಡು ಹಿಡಿಯುವ ಬಗ್ಗೆ ಚರ್ಚಿಸಿರಿ (ಕೇ. ಮಾ. ತೆ.).

OR/ಅಥವಾ

Write a brief note on special features of V.A.T.

ಮೌಲ್ಯಧಾರಿತ ತೆರಿಗೆ (ಮೌಲ್ಯವರ್ಧಿತ ತೆರಿಗೆ)ಯ ವಿಶೇಷ ಅಂಶಗಳ ಬಗ್ಗೆ ಸಂಕ್ಷಿಪ್ತವಾಗಿ ಟಿಪ್ಪಣಿ ಬರೆಯಿರಿ.